

[illegible]

ನಾನೂ ತಡೆಯಾಜಿ ತರಬೇಕು
ಎಂದುಕೊಂಡಿದೆ: ಗೋಪಾಲಯ್ಯ

- ಕನ್ನಡಪ್ರಭ ವಾರ್ತೆ ವಿಧಾನಸಭೆ

ಸಿ.ಡಿ. ಪ್ರಕರಣ ಸಂಬಂಧನಿಯಮ
69ರಡಿ ಪ್ರಸ್ತಾಪಿಸಿ ಮಾತನಾಡಿದ ಕೊಂಡಿದೆ. ಆದರೆ, ಕಾರ್ಯದೊತ್ತಡ

ತೈಲ ಸುಂಕ ಏರಿಸಿ ಜನತೆಗೆ
ಕೇಂದ್ರ ಬರೆ: ಎಸ್‌ಆರ್‌ಪಿ

- ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಕೊರೋನಾ ನಂತರ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ

ಪಾಟೀಲ್ ಆರೋಪಿಸಿದರು.

ಪ್ರಸ್ತಾಪಿಸಿದ ಅವರು, 2019ರಲ್ಲಿ ಪೆಟ್ರೋಲ್ ಮೇಲೆ ₹15.83, ಡೀಸೆಲ್ ಮೇಲೆ ₹19.98 ಗಳಷ್ಟು ಸುಂಕ ವಿಧಿಸಲಾಗಿತ್ತು. ಇದೀಗ ಡೀಸೆಲ್ ಮೇಲೆ ₹31.83, ಪೆಟ್ರೋಲ್ ಮೇಲೆ ₹32.98 ಗಳಷ್ಟು ಸುಂಕ ವಿಧಿಸುವ ಮೂಲಕ

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ

125.45 ಡಾಲರ್‌ನಷ್ಟಿತ್ತು. ಆಗ ಪ್ರತಿ ಲೀಟರ್ ಡೀಸೆಲ್‌ಗೆ 41.91 ರು., ಪೆಟ್ರೋಲ್ ಬೆಲೆ 78.57 ರು.ಗಳಿತ್ತು ಎಂದು ತಿಳಿಸಿದರು.



ದಿ ಮೈಸೂರು ಪೇಪರ್ ಮಿಲ್ ಲಿಮಿಟೆಡ್

ನಂ.32, 5ನೇ ಮಹಡಿ, ಡಿ. ದೇವರಾವ ಅರಸು ರಸ್ತೆ (ರೇಸ್ ಕೋರ್ಸ್ ರಸ್ತೆ), ಬೆಂಗಳೂರು - 560 001.



ಡಿಒಬಿಲ್ 2020ಕ್ಕೆ ಅಂತ್ಯವಾದ ತೈಮಸಾಕಿ ಅವಧಿಯಲ್ಲಿನ ಹರಿಕೋಧಿತವಲ್ಲದ ಆರ್ಥಿಕ (ತಾತ್ಕಾಲಿಕ) ಫಲಿತಾಂಶಗಳು					
(ರೂ. ಲಕ್ಷಗಳಲ್ಲಿ)					
ವಿವರಗಳು	ಕೊನೆಗೊಂಡ ತೈಮಸಾಕಿ			ಕೊನೆಗೊಂಡ ವರ್ಷಕ್ಕೆ	
	31.12.2020 (ಪರಿಶೀಲಿತವಲ್ಲದ)	30.09.2020 (ಪರಿಶೀಲಿತವಲ್ಲದ)	31.12.2019 (ಪರಿಶೀಲಿತವಲ್ಲದ)	31.12.2020 (ಪರಿಶೀಲಿತವಲ್ಲದ)	31.03.2020 (ಪರಿಶೀಲಿತವಲ್ಲದ)
1 ಕಾರ್ಯಾಚರಣೆಯಿಂದ ಬಂದ ಆದಾಯ					
ಎ) ಒಟ್ಟು ಮೂಲಾಂಶ/ಕಾರ್ಯಾಚರಣೆಯಿಂದ ಬಂದ ಆದಾಯ					
ಬಿ) ಇತರೆ ಕಾರ್ಯಾಚರಣೆ ಆದಾಯ (ನಿವೃತ್ತ)	178.00	171.00	559.00	531.00	1,754.00
ಕಾರ್ಯಾಚರಣೆಯಿಂದ ಬಂದ ಗಳಿಕೆ	178.00	171.00	559.00	531.00	1,754.00
2 ಇತರೆ ಆದಾಯ	-	-	-	-	-
3 ಒಟ್ಟು ಆದಾಯ (3=1+2)	178.00	171.00	559.00	531.00	1,754.00
4 ಮಿತಿಗೊಳಿಸು:					
ಎ) ಬಳಸಿದ ಸಾಮಗ್ರಿಗಳ ವೆಚ್ಚ	97.00	111.00	128.00	329.00	472.00
ಬಿ) ಸ್ವತಃನಿರ್ಮಿತ ಸರಕುಗಳು, ಪ್ರಗತಿಯಲ್ಲಿರುವ ಕಾರ್ಯ ಮತ್ತು ವ್ಯಾಪಾರ ಸರಕುಗಳ ಪರಿಶೀಲನೆಯಲ್ಲಿ ಬದಲಾವಣೆಗಳು	45.17	14.54	-	59.71	-
ಸಿ) ನೇರವಾಗಿ ಖರೀದಿ, ಮಿತಿಗೊಳಿಸು	149.00	142.00	131.00	444.00	527.00
ಡಿ) ಹಣಕಾಸು ವೆಚ್ಚ	2,068.00	2,227.00	2,174.00	6,239.00	8,330.00
ಇ) ಸವಕಳಿ ಮತ್ತು ಆಮೂಲೈ ಗಣಿವೆಚ್ಚ ಮಿತಿಗೊಳಿಸು	267.00	263.00	265.00	795.00	1,023.00
ಎಫ್) ಇತರೆ ಮಿತಿಗೊಳಿಸು	98.00	103.00	83.00	364.00	1,364.00
ಒಟ್ಟು ಮಿತಿಗೊಳಿಸು (4)	2,724.17	2,860.54	2,781.01	8,230.71	11,716.00
5 ವಿತರಣೆ ಬಾಬಿಗಳು ಮತ್ತು ತೆರಿಗೆ ಮುನ್ನ ಲಾಭ (3-4)	(2,546.00)	(2,690.00)	(2,222.01)	(7,700.00)	(9,962.00)
6 ವಿತರಣೆ ಬಾಬಿಗಳು					
7 ತೆರಿಗೆ ಮುನ್ನ ಲಾಭ (5-6)	(2,546.00)	(2,690.00)	(2,222.01)	(7,700.00)	(9,962.00)
8 ತೆರಿಗೆ ಮಿತಿಗೊಳಿಸು	-	-	-	-	-
- ಬಾಕಿ ತೆರಿಗೆ	-	-	-	-	-
- ಮುಂದೂಡಿದ ತೆರಿಗೆ/ಮ್ಯಾಕ್ಸ್ ಕ್ರೆಡಿಟ್ ಆರ್ಜಿಕೆ	-	-	-	-	-
- ಒಂದಿನ ವರ್ಷಕ್ಕೆ ಸಂಬಂಧಿಸಿದ ಆದಾಯ ತೆರಿಗೆ	-	-	-	-	-
9 ಈ ಅವಧಿಯ ಲಾಭ / (ನಷ್ಟ) (7-8)	(2,546.00)	(2,690.00)	(2,222.01)	(7,700.00)	(9,962.00)
10 ಇತರೆ ಸಮಗ್ರ ಆದಾಯ	-	-	-	-	-
ಎ (i) ಲಾಭ ಅಥವಾ ನಷ್ಟಕ್ಕೆ ವ್ಯವಸ್ಥಾಪಕರಾಗದ ಬಾಬಿಗಳು	-	-	-	-	-
(ii) ಲಾಭ ಅಥವಾ ನಷ್ಟಕ್ಕೆ ವ್ಯವಸ್ಥಾಪಕರಾಗದ ಬಾಬಿಗಳಿಗೆ ಸಂಬಂಧಿಸಿದ ಆದಾಯ ತೆರಿಗೆ	-	-	-	-	-
ಬಿ (i) ಲಾಭ ಅಥವಾ ನಷ್ಟಕ್ಕೆ ವ್ಯವಸ್ಥಾಪಕರಾಗದ ಬಾಬಿಗಳು	-	-	-	-	-
(ii) ಲಾಭ ಅಥವಾ ನಷ್ಟಕ್ಕೆ ವ್ಯವಸ್ಥಾಪಕರಾಗದ ಬಾಬಿಗಳಿಗೆ ಸಂಬಂಧಿಸಿದ ಆದಾಯ ತೆರಿಗೆ	-	-	-	-	-
ಇತರೆ ಸಮಗ್ರ ಆದಾಯ (10)	-	-	-	-	-
11 ಒಟ್ಟು ಸಮಗ್ರ ಆದಾಯ (9+10)	(2,546.00)	(2,690.00)	(2,222.01)	(7,700.00)	(9,962.00)
12 ಮಾರ್ಚಿಯಿಂದ ಜೇರು ಬಂಡವಾಳ	11,889.34	11,889.34	11,889.34	11,889.34	11,889.34
13 ಜೇರು ಬಂಡವಾಳ (ವ್ಯವಸ್ಥಾಪಕರಾಗದ ಬಂಡವಾಳ ಮತ್ತು ಜೇರು ಬಂಡವಾಳ)	5.00	5.00	5.00	5.00	5.00
14 ಜೇರು ಬಂಡವಾಳ (ಜೇರು ಬಂಡವಾಳ ರೂ.) (ವಾರ್ಷಿಕಗೊಳಿಸಿದ್ದು)					
ಎ) ಮೂಲ (ರೂ.)	(2.14)	(2.26)	(1.87)	2.26	(8.38)
ಬಿ) ವ್ಯವಸ್ಥಾಪಕರಾಗದ (ರೂ.)	(2.11)	(2.23)	(1.84)	2.23	(8.27)
15 ಜೇರು ಹೊಂದಿರುವ ವಿವರಗಳು					
ಸಾಮಾನ್ಯವಾಗಿ ಹೊಂದಿರುವ ಜೇರು	-	-	-	-	-
ಎ) ಜೇರುಗಳ ಸಂಖ್ಯೆ (ತಲಾ ರೂ.10/- ರಂದು)	41,922,338.00	41,922,338.00	41,922,338.00	41,922,338.00	41,922,338.00
ಬಿ) ಜೇರು ಹೊಂದಿರುವ ಶೇಕಡಾವಾರು ಪ್ರಮಾಣ	35.26	35.26	35.26	35.26	35.26
ಪ್ರವರ್ತಕರು ಮತ್ತು ಪ್ರವರ್ತಕರ ಗುಂಪು ಹೊಂದಿರುವ ಜೇರುಬಾಂಕಿ	-	-	-	-	-
ಎ) ಆದಾಯ ಮಾಹಿತಿ/ಮಾಹಿತಿಗಾಗಿ ಹೊಂದಿದ-ಜೇರುಗಳ ಸಂಖ್ಯೆ	-	-	-	-	-
ಜೇರುಗಳ ಶೇಕಡಾವಾರು ಪ್ರಮಾಣ/ಪ್ರವರ್ತಕರು ಮತ್ತು ಪ್ರವರ್ತಕರ ಗುಂಪು ಹೊಂದಿರುವ ಒಟ್ಟು ಜೇರುಗಳ ಶೇಕಡಾವಾರು	-	-	-	-	-
ಜೇರುಗಳ ಶೇಕಡಾವಾರು ಪ್ರಮಾಣ (ಕಂಪನಿಯ ಒಟ್ಟು ಬಂಡವಾಳದ ಜೇರುಗಳ ಶೇಕಡಾವಾರು ಪ್ರಮಾಣವಾಗಿ)	-	-	-	-	-
ಬಿ) ಮಾಹಿತಿಗಾಗಿ ಹೊಂದಿದ ಜೇರುಗಳ ಸಂಖ್ಯೆ	76,971,094.00	76,971,094.00	76,971,094.00	76,971,094.00	76,971,094.00
ಜೇರುಗಳ ಶೇಕಡಾವಾರು ಪ್ರಮಾಣ (ಪ್ರವರ್ತಕರು ಮತ್ತು ಪ್ರವರ್ತಕರ ಗುಂಪು ಹೊಂದಿರುವ ಒಟ್ಟು ಜೇರುಗಳ ಶೇಕಡಾವಾರು ಪ್ರಮಾಣವಾಗಿ)	-	-	-	-	-
ಜೇರುಗಳ ಶೇಕಡಾವಾರು ಪ್ರಮಾಣ (ಕಂಪನಿಯ ಒಟ್ಟು ಜೇರು ಬಂಡವಾಳದ ಶೇಕಡಾವಾರು ಪ್ರಮಾಣವಾಗಿ)	64.74	64.74	64.74	64.74	64.74

ವಿಭಾಗವಾರು ಆದಾಯದ ತೈಮಸಾಕಿ ವರದಿ (ತಾತ್ಕಾಲಿಕ)

ವೆಸರು ಶೇಖರ್ಪಡೆ ಒಪ್ಪದ ಪತ್ರದ ಕಲಂ 41 ರ ಅನ್ವಯ ಹೂಡಲಾದ ಬಂಡವಾಳ ಮತ್ತು ಫಲಿತಾಂಶಗಳು

(ರೂ. ಲಕ್ಷಗಳಲ್ಲಿ)

ವಿವರಗಳು	ಕೊನೆಗೊಂಡ ತೈಮಸಾಕಿ			ಕೊನೆಗೊಂಡ ವರ್ಷಕ್ಕೆ	
	31.12.2020 (ಪರಿಶೀಲಿತವಲ್ಲದ)	30.09.2020 (ಪರಿಶೀಲಿತವಲ್ಲದ)	31.12.2019 (ಪರಿಶೀಲಿತವಲ್ಲದ)	31.03.2020 (ಪರಿಶೀಲಿತವಲ್ಲದ)	
1 ವಿಭಾಗದ ಆದಾಯ					
ಎ. ಕಾರ್ಗಡ	178.00	171.00	559.00	1,754.00	
ಬಿ. ಸ್ವರಕ್ಷ	-	-	-	-	
ಕಳೆಯಲು: ಅಂತರ್ ವಿಭಾಗದ ಆದಾಯ	178.00	171.00	559.00	1,754.00	
ಉಪ ಒಟ್ಟು	178.00	171.00	559.00	1,754.00	
ಕಳೆಯಲು: ಅಂತರ್ ವಿಭಾಗದ ಆದಾಯ	-	-	-	-	
ನಿವೃತ್ತ ಮೂಲಾಂಶ/ಕಾರ್ಯಾಚರಣೆಯಿಂದ ಬಂದ ಆದಾಯ	178.00	171.00	559.00	1,754.00	
2 ವಿಭಾಗದ ಫಲಿತಾಂಶಗಳು (ಒಟ್ಟು ಮತ್ತು ತೆರಿಗೆ ಮುನ್ನ ಲಾಭ (+)/ನಷ್ಟ (-))					
ಆ. ಕಾರ್ಗಡ	(478.17)	(462.54)	(25.00)	(1,535.00)	
ಆ. ಸ್ವರಕ್ಷ	-	-	(23.00)	(97.00)	
ಕಳೆಯಲು: (i) ಹಣಕಾಸು ವೆಚ್ಚ	2,068.00	2,227.00	2,174.00	8,330.00	
(ii) ಇತರೆ ಹಂಚಿ ಮೂಡಲಾದ ನಿವೃತ್ತ ಆದಾಯದ ಹಂಚಿ ಮೂಡಲಾದ ಮಿತಿಗೊಳಿಸು	-	-	-	-	
ತೆರಿಗೆ ಮುನ್ನ ಸಾಮಾನ್ಯ ಒಟ್ಟುಮಾಹಿತಿಗೊಂಡ ಬಂದ ಲಾಭ	(2,546.17)	(2,689.54)	(2,222.00)	(9,962.00)	
3 ವಿಭಾಗದ ಆಸ್ತಿ					
ಎ. ಕಾರ್ಗಡ	27,705.67	27,557.11	28,733.38	40,333.99	
ಬಿ. ಸ್ವರಕ್ಷ	549.85	603.27	95.00	95.00	
ಒಟ್ಟು	28,255.53	28,160.38	28,828.38	40,428.99	
4 ವಿಭಾಗದ ಹೊಣೆಗಾರಿಕೆಗಳು					
ಎ. ಕಾರ್ಗಡ	57,300.75	56,957.86	49,132.55	56,957.86	
ಬಿ. ಸ್ವರಕ್ಷ	5,763.68	5,680.49	189.00	189.00	
ಸಿ. ಇತರೆ ಹಂಚಿ ಮಾಡುವಂತಿಲ್ಲದ ಹೊಣೆಗಾರಿಕೆ.	81,094.65	79,565.55	48,882.48	79,565.55	
ಒಟ್ಟು	144,159.09	142,203.89	98,204.03	136,712.40	

ಸೂಚನೆಗಳು:

- ಅರ್ಥಿಕ ವರ್ಷದ ವರದಿ ಮಾಡುವಂತಹ ಎರಡು ವ್ಯವಹಾರ ವಿಭಾಗಗಳನ್ನು ಗುರುತಿಸಿದೆ-ಅಭ್ಯಂತರದಿಂದ:
 - ಕಾರ್ಗಡ - ಬರೆಯುವ ಮತ್ತು ಮುದ್ರಣ ಕಾರ್ಗಡ ಹಾಗೂ ಸ್ವಾಸ್ಥ್ಯಾಂಶ ಒಳಗೊಂಡಂತೆ
 - ಸ್ವರಕ್ಷ - ಸ್ವರಕ್ಷ
- ಕಾರ್ಗಡ ಸರ್ಕಾರದ ತನ್ನ ಸರ್ಕಾರದ ಆದೇಶ ದಿನಾಂಕ 04.01.2017 ರ ಅನ್ವಯ ಎಂಎಂಎ ಮಿಲ್ಸ್ ಕಾರ್ಯಾಚರಣೆಯನ್ನು ಮೂರನೇ ವ್ಯಕ್ತಿಗೆ ಸುಸ್ಥಿತಿಗೆ ನೀಡಲು ತೀರ್ಮಾನಿಸಿದೆ. ನಿರಂತರವಾದ ಸ್ವಲ್ಪ ಪ್ರಯತ್ನ ಅದರ ಕಾರ್ಯಾಚರಣೆಯನ್ನು ಸುಸ್ಥಿತಿಗೊಳಿಸಿದೆ. ಆದ್ದರಿಂದ ವಿಭಾಗದ ಎಂಎಂಎ ಅರ್ಥಿಕ ವರ್ಷದ ಅಡಿಯಲ್ಲಿ ಕಾರ್ಯಾಚರಣೆ ಮುಂದುವರೆಯುವುದು.
- ತೈಮಸಾಕಿ ಅವಧಿಯಲ್ಲಿ ಕಾರ್ಗಡ ಸರ್ಕಾರದ ಡಿಬಿಟರಿ ಮೀರೆ ಆಗಲು ವೆಚ್ಚ (ರೂ.1.98 ಕೋಟಿ) ಮತ್ತು ಮಾರ್ಚಿಯ ಮತ್ತು ಒಟ್ಟು (ರೂ.2.57ಕೋಟಿ) ಮಾಡಿಕೊಂಡು ರೂ.4.55ಕೋಟಿ ತೋರಿಸಿದೆ.
- ಕಾರ್ಗಡದ ಲೆಕ್ಕಪರಿಶೋಧಕರು 2014-15 ರ ಸಾಲಿಗೆ "ಅನುಮತಿಯಿಲ್ಲದ ಸಂಖ್ಯೆ" ಎಂಬ ಗಣನೀಯವಾದ ಲೆಕ್ಕಪತ್ರ ಅನುಮೋದಿಸಿದ್ದಾರೆ.
- ಎಂಎಂಎ ಕಾರ್ಯಾಚರಣೆಯನ್ನು ಖಾಸಗಿ ಸಂಸ್ಥೆಗೆ ಸುಸ್ಥಿತಿಗೆ ನೀಡುವ ಪ್ರಕ್ರಿಯೆಯನ್ನು ಕೈಗೊಳ್ಳಲು ಕಂಪನಿಯು ಮೆ. ಇನ್‌ಕ್ಯಾನ್ವರ್ಷನ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಕಾರ್ಗಡ) ಲಿಮಿಟೆಡ್ (ಇನ್‌ಕ್) ಬೆಂಗಳೂರು ಇವರನ್ನು ವ್ಯವಹಾರ ಸಲಹೆಗಾರರನ್ನು ಆದೇಶ ಪ್ರಕ್ರಿಯೆಯನ್ನು ನಿರ್ದೇಶಿಸಿ ಮಾಡಿದೆ.
- ತಾಳೆ ಮಾಡಲು ಅನುಕೂಲವಾಗಿರುವ ಎಲ್ಲ ಆಸ್ತಿಗಳನ್ನು ಬಾಡಿಗೆ ಪರಿಗಣಿಸಲಾಗಿದೆ. ಅಂತಹ ಕಡೆಗಣಿ, ಒಂದಿನ ಅವಧಿಯ/ವರ್ಷದ ಅಂಕ ಅಂಶಗಳನ್ನು ವ್ಯವಸ್ಥಾಪಕರು ಗುಂಪು ಮಾಡಲಾಗಿದೆ/ಮರು ವರ್ಗೀಕರಣ ಮಾಡಲಾಗಿದೆ.
- ಮೇಲಿನ ಹಣಕಾಸು ಫಲಿತಾಂಶಗಳನ್ನು ಲೆಕ್ಕಪರಿಶೋಧಕರು ಸಮಿತಿ ಪರಿಶೀಲಿಸಿದೆ/22.03.2021ರಂದು ಮಂಡಣಿ ಸಭೆಯಲ್ಲಿ ಮಂಡಣಿಯು ಅಂಗೀಕರಿಸಿದೆ.
- ಹಣಕಾಸು ಫಲಿತಾಂಶಗಳನ್ನು ಸ್ವತಃನಿರ್ಮಿತ ಛಾಂಡೀಯು ಒಪ್ಪಿಕೊಂಡುಂಥ ಛಾಂಡೀಯು ಲೆಕ್ಕ ನಿರ್ವಹಣೆ ಮಾಡುವಂತೆ ಮಾಡಲಾಯಿತು ಆದ ಪ್ರಯತ್ನ ಸ್ಥಿತಿ ವಿವರಣಾ ಪತ್ರ ಮತ್ತು ಲಾಭ ಮತ್ತು ನಷ್ಟ ತಖ್ತೆಗೆ ಯಾವುದೇ ಹೊಂದಾಣಿಕೆ ಮಾಡದೆ, 31ನೇ ಮಾರ್ಚ್ 2015ಕ್ಕೆ ಕೊನೆಗೊಂಡ ವರ್ಷದ ಹಣಕಾಸು ತಖ್ತೆಗಳನ್ನು ಸ್ವತಃನಿರ್ಮಿತ ಛಾಂಡೀಯು ಲೆಕ್ಕ ನಿರ್ವಹಣೆ ನೀಡಿತ್ತು ಮತ್ತು ಪರಿಶೀಲಿಸಲಾಗಿದೆ.
- ನಿರ್ದೇಶನದ ಲೆಖನು ಒಪ್ಪಿಕೊಳ್ಳುವುದು ಮುಂದುವರಿಯಲಾಗಿದೆ ಹೊಣೆಗಾರ ಮತ್ತು ಬರೆಯುವ ಮತ್ತು ಕೆಲವು ಮಾಡಲು ಅರ್ಹವಾಗಿರುವ ಕ್ಯಾಪ್ಟನ್ ನಿರ್ದೇಶನದ ಮೂಲದ ವ್ಯವಸ್ಥೆ ಮಾಡಲು ಕಂಪನಿಯು ಅದಕ್ಕೆ ವಿಭಾಗದ ಸ್ವಾಧೀನವನ್ನು ನೀಡಲಾಗಿದೆ. ಮೂಲ ನಿರ್ವಹಣೆಗಾಗಿ ಮತ್ತು ಮೂಲ ಅರ್ಥಿಕ ನಿರ್ದೇಶನದ ಮೂಲ ಸ್ವಲ್ಪದಲ್ಲ ಮತ್ತು ಕಾರ್ಪೊರೇಟ್ ಕಡೆಗಣಿಯಲ್ಲಿ ಕ್ಯಾಪ್ಟನ್ ಪ್ರಮಾಣದ ಸ್ವಾಧೀನ ಇದ್ದಾರೆ. ಮೂಲ ನಿರ್ವಹಣೆಗೆ ಮತ್ತು ಅರ್ಥಿಕ ನಿರ್ದೇಶನದ ಬೇಕಾದಿರುವ ಹಣವನ್ನು ಸರ್ಕಾರದ ನಿಯತಕಾಲಿಕವಾಗಿ ಒದಗಿಸುವುದು.
- ಕಂಪನಿಯನ್ನು ಮುಕ್ತವಾಗಿ ಸ್ವರಕ್ಷೆಯು ಅರ್ಥಿಕವು ಆಧಾರದ ಮೇಲೆ ಕಾರ್ಗಡ ಸರ್ಕಾರ ಕಾರ್ಗಡ ಇನ್‌ಕ್ ಸರ್ಕಾರ ನೀಡಿರುವ ನಿರ್ದೇಶನದ ಅನ್ವಯ ಮೂಲ ಕಾರ್ಯಾಚರಣೆಯನ್ನು ಸ್ವತಃನಿರ್ಮಿತ ಸ್ವಾಧೀನ ಮಾಡಲು ಮೆ. ಸಿ.ಎ.ಎ.226:ಇಡಿ:2019 ದಿನಾಂಕ:28.06.2019ರ ಅನ್ವಯ ಕಾರ್ಗಡ ಇನ್‌ಕ್ ಒಪ್ಪಿ ನೀಡಿದೆ. ಈ ವಿವರದ ಬಗ್ಗೆ ಕಾರ್ಗಡ ಸಂಘ ಮೂಲ ಕಾರ್ಯಾಚರಣೆ ನಿಧಿಯು ಕಾರ್ಗಡ ಇನ್‌ಕ್ ಆದೇಶವನ್ನು ಪ್ರತಿ ಸ್ವಾಧೀನವನ್ನು ಯಾವುದೇ ಹೊಣೆಗಾರ.

ಸ್ವರಕ್ಷ: ಬೆಂಗಳೂರು

ದಿನಾಂಕ: 22.03.2021

ದಿ ಮೈಸೂರು ಪೇಪರ್ ಮಿಲ್ ಲಿಮಿಟೆಡ್ ವರದಿಗಳು

ಸಹಿ:-

(ಕೆ.ಬಿ.ವಿಜಯಲಕ್ಷ್ಮಿ, ಛಾಂಡೀ)

ವ್ಯವಸ್ಥಾಪಕ ನಿರ್ದೇಶಕರು

ಪುನಶ್ಚೇತನ ಯೋಜನೆಯಡಿ ಕಬನ್

ಪಾರ್ಕ್‌ಲಿ ಜಲ ಮೂಲಗಳಿಗೆ ಜೀವ

- ಕನ್ನಡಪ್ರಭ ವಾರ್ತೆ ಬೆಂಗಳೂರು



ಬೇಸಿಗೆಯಲ್ಲಿಯೂ ಕೇವಲ ಹತ್ತು ಅಡಿ
ಆಳದಲ್ಲಿ ನೀರು ಸಿಗುತ್ತಿದೆ ಎಂದು



ಸೈಕಲ್ ಓಡಿಸಿದ ತೋಟಗಾರಿಕಾ ಸಚಿವ ಆರ್. ಶಂಕರ

ಲೇಕ್ ಮತ್ತು ಇಂಡಿಯಾ ಕೇಸ್

ಇದರ ಜೊತೆಗೆ ಕರಗದ ಕುಂಟೆ ಮತ್ತು

ಪ್ರತಿ ದಿನ ಒಂದು ಲಕ್ಷ ಲೀ. ನೀರು ಸಂಗ್ರಹ:

ಮತ್ತು ರೇಷೆ ಇಲಾಖೆ ಪ್ರಧಾನ ಕಾರ್ಯ

ನೀರು ಸಂಗ್ರಹವಾಗುತ್ತಿದೆ. ಅಂತರ್ಜಲ

[illegible]

FORM III - A
IN THE HIGH COURT OF KARNATAKA
AT BANGALURU
WRIT PETITION NO. 11526/2020
[Notice under Rule 13(a) proviso]

Petitioners: Sri K. Mallahalli, S/o late Kempegowda, aged about 60 years, Vidyaharyapura, Vidyaharyapura post, Bengaluru - 560 087. (By Sri. Ravishankar S S Dayananda, Advocates) -V/S-

Respondents: The State of Karnataka, Department of Revenue, M.S. Building, Bengaluru-560 001. Rep. by its Secretary & others

To, Respondents:- R-4 Smt. Lakshmasamma D/o late Narayana Gowda, aged about 59 years, R-5 Smt. Narayana D/o late Narayana Gowda, aged about 57 years, R-6 Smt. Suma D/o late Narayana Gowda, aged about 54 years, R-4 to 6 are R/at No.45, Doddabettahalli Village, Vidyaharyapura Post, Bengaluru - 560097.

Whereas, a Writ Petition filed by the above named petitioner under Article 226 & 227 of the Constitution of India, as in the copy annexed herewith, has been registered by this court,

Notice is hereby given to you to appear in this court in person or through an authorized agent or through some one authorized by law to act for you in this case at 10.30am on **22.04.2021** to show cause why rule nisi should not be issued.

If you fail to so appear on the said date or any subsequent date to which the matter may be posted as directed by the court, without any further notice, the petition will be dealt with, heard and decided on merits in your absence.

Issued under my hand and the seal of this court on 16.03.2021.

By order of the court, Assistant Registrar, High Court of Karnataka, Bangalore.

PUBLIC NOTICE

The general public is hereby informed that my client intends to purchase the immovable property described in the SCHEDULE hereunder from its owner, **Mr. T.K. MARULA SIDAPPA**, aged about 72 years, son of late Kallidevaru, residing at No. 290 (Ground Floor), 1st Main, SFS-047, Yelahanka New Town, Bengaluru - 560 064, for a lawful and valid consideration.

Any person / Bank / Society / Firm / Company / Institutions / Trust / Government Authorities / Organizations / Board or any other body, having any legally enforceable claims, right, title, interest, ownership on the below mentioned Schedule property, may lodge their objections, claims in writing with the supporting documents with the undersigned within **7 (SEVEN) days** from the date of the issuance of this Public Notice, after which period our client shall proceed on the basis that there are no claims of whatsoever nature with regards to the Schedule property.

SCHEDULE PROPERTY

ALL THAT PIECE AND PARCEL of residential site No. 20, BBMP Form B Serial /Kathe No. 2095, Form B Property Register Extra, 95A/31/16/20, New Katta No. 638/95A/20, situated at 8th A' Main Road, Attur Village (Attur Layout), Yelahanka, Bengaluru-560094, BBMP Ward No. 03 (Attur ward), Bengaluru, measuring East to West: (46 + 53)/2 feet and North to South: (83.5 + 99)/2 feet, in all measuring 4517 Square Feet, and bounded on the:-

East by :- Private Property;
West by :- Road;
North by :- Site No.21;
South by :- Yelahanka - Yeshwanthapura Main Road;

G.S. Srinivas, AJS Advocates
8, I.I. Street, Cross, Indiranagar I
Stage, Bengaluru-560 038.
Mob.: 9845163155 / 9845311196
Date: 20/03/2021

CAUTION 

Readers are advised to make appropriate enquiries while responding to advertisements in these columns. Kannada Prabha Publications Ltd., does not vouch for any claims made by the Advertisers. The Printer, Publisher, Editor and Owner of Kannada Prabha Publications Ltd., shall not be held responsible/liable for any consequences, in case such claims are found to be false.